



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IV A	ಬೆಂಗಳೂರು, ಶನಿವಾರ, ೨೦, ಜನವರಿ, ೨೦೨೪(ಪುಷ್ಯ, ೩೦, ಶಕವರ್ಷ, ೧೯೪೫) BENGALURU, SATURDAY, 20, JANUARY, 2024(PUSHYA, 30, SHAKAVARSHA, 1945)	ನಂ. ೨೯ No. 29
-------------------------	---	------------------

GOVERNMENT OF KARNATAKA

No. FD 03 PES 2023

Karnataka Government Secretariat

Vidhana Soudha,

Bengaluru, dated: 20.01.2024.

NOTIFICATION

In exercise of the powers conferred under proviso to Rule 15-A of the Karnataka Excise Licences (General Condition) Rules, 1967, Government hereby specify that "Kara-Samadhana" (i.e., waiver of interest) Scheme-V as detailed in the Government Order No: FD 03 PES 2023 dated: 05.10.2023 annexed to the Notification No: FD 03 PES 2023, dated:05.10.2023 is extended up to 31.03.2024.

By order and in the name
of the Governor of Karnataka

(Manjula Nataraj)
Under Secretary to Government,
Finance Department (Excise).

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು